

Kerala Gazette No. 15 dated 10th April 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂಬ್ರ 12262/ಲೆಗ್. ಎ1/2017/ಕಾನೂನು. ತಿರುವನಂತಪುರಂ, 2017 ಜೂನ್ 2,
1192 ವೃಷಭ 19/
1939 ಜ್ಯೇಷ್ಠ 12.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗಿದೆ. ವಿಧಾನಸಭೆ ಮಂಜೂರುಮಾಡಿದ ಮಸೂದೆಗೆ 2017 ಜೂನ್ 2ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ಕಾನೂನು ಕಾರ್ಯದರ್ಶಿ.

2017ರ 10ನೇ ಅಧಿನಿಯಮ

2017ರ ಕೇರಳ ಧನವಿನಿಯೋಗ (3ನೇ ನಂಬ್ರ) ಅಧಿನಿಯಮ

2017-2018 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಮತ್ತಷ್ಟು ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವ

ಒಂದು

ಅಧಿನಿಯಮ

ಪೀಠಿಕೆ.—2017-2018ರ ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಮತ್ತಷ್ಟು ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವುದು ಅಗತ್ಯವಾದುದರಿಂದ;

ಭಾರತ ಗಣರಾಜ್ಯದ ಅರುವತ್ತೆಂಟನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು.—ಈ ಅಧಿನಿಯಮವನ್ನು 2017ರ ಕೇರಳ ಧನವಿನಿಯೋಗ (3ನೇ ನಂಬ್ರ) ಅಧಿನಿಯಮ ಎಂದು ಕರೆಯಬಹುದು.

2. 2017-2018 ಆರ್ಥಿಕ ವರ್ಷಕ್ಕೆ ಕೇರಳ ರಾಜ್ಯ ಸಂಚಿತ ನಿಧಿಯಿಂದ 1057,20,61,000 ರೂಪಾಯಿಗಳ ನೀಡುವಿಕೆ.—2017-2018 ಆರ್ಥಿಕ ವರ್ಷದಲ್ಲಿ ಉಂಟಾಗುವ ವಿವಿಧ ಖರ್ಚುಗಳನ್ನು ಭರಿಸುವುದಕ್ಕಾಗಿ, ಅನುಸೂಚಿಯ (2)ನೇ ಕಾಲನಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ಸಂಬಂಧಿಸಿ ಅನುಸೂಚಿಯ (3)ನೇ ಕಾಲನಲ್ಲಿ ಹೇಳಿರುವುದಕ್ಕಿಂತ ಮೀರದ ಹಾಗೂ ಒಟ್ಟು ಸಾವಿರದ ಐವತ್ತೇಳು ಕೋಟಿ ಇಪ್ಪತ್ತು ಲಕ್ಷದ ಅರುವತ್ತೊಂದು ಸಾವಿರ ರೂಪಾಯಿಗಳಷ್ಟಾಗುವ ಮೊತ್ತಗಳನ್ನು ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡಬಹುದಾಗಿದೆ ಹಾಗೂ ವಿನಿಯೋಗಿಸಬಹುದಾಗಿದೆ.

3. ಧನವಿನಿಯೋಗ.—ಈ ಅಧಿನಿಯಮದ ಪ್ರಕಾರ ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸಿರುವ ಮೊತ್ತಗಳನ್ನು 2017-2018ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿ ಅನುಸೂಚಿಯಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ವಿನಿಯೋಗಿಸತಕ್ಕದ್ದು.

ಅಭಿವೃದ್ಧಿ

೨. ಹಣಕಾಸು ಸಂಸ್ಥೆಗಳ ಸೇವೆಗಳಿಗೆ

ಕ್ರ. ಸಂಖ್ಯೆ	ವಿವರಣೆ	ಒಟ್ಟು		ಒಟ್ಟು		
		ಒಟ್ಟು	ಒಟ್ಟು	ಒಟ್ಟು	ಒಟ್ಟು	
1	II	ಆಡಳಿತ ಸಂಸ್ಥೆಗಳಿಗೆ ಸೇವೆಗಳಿಗೆ	ಯೋಜನೆ	10,00,02,000	..	10,00,02,000
2	III	ಪ್ರಾಥಮಿಕ ಶಿಕ್ಷಣ	ಯೋಜನೆ	20,01,000	..	20,01,000
3	VIII	ಅಬಕಾರಿ	ಕಂದಾಯ	1,000	..	1,000
4	XII	ಪೋಲೀಸು	ಕಂದಾಯ	31,92,64,000	..	31,92,64,000
5	XIII	ಆರೋಗ್ಯ	ಬಂಡವಾಳ	36,33,00,000	..	36,33,00,000
6	XIV	ಸ್ವೀಕೃತ, ಮುದ್ರಣ ಹಾಗೂ ಇತರ ಆಡಳಿತ ಸೇವೆಗಳು	ಯೋಜನೆ	1,000	..	1,000
7	XV	ಸಾರ್ವಜನಿಕ ಕಾಮಗಾರಿ	ಕಂದಾಯ	2,000	..	2,000
			ಕಂದಾಯ	46,48,43,000	..	46,48,43,000
			ಬಂಡವಾಳ	2,000	..	2,000

೧	೨	೩	೪	೫	೬	೭
8	XVI	ಪಿಂಚಣಿ ಹಾಗೂ ಇತರೆ	ಕಂದಾಯ	4,000	..	4,000
9	XVII	ಶಿಕ್ಷಣ, ತ್ರೇಡ್, ಕಲೆ ಹಾಗೂ ಸಂಸ್ಕೃತಿ	ಕಂದಾಯ	50,25,000	52,000	50,77,000
10	XVIII	ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ	ಕಂದಾಯ	56,10,42,000	..	56,10,42,000
11	XX	ನೀರು ಸರಬರಾಜು ಹಾಗೂ ಶುಚೀಕರಣ	ಬಂಡವಾಳ	1,000	..	1,000
12	XXII	ನಗರಾಭಿವೃದ್ಧಿ	ಬಂಡವಾಳ	1,000	..	1,000
13	XXIII	ವಾರ್ತಾಪ್ರಸಾರ ಹಾಗೂ ಪ್ರಚಾರ	ಕಂದಾಯ	50,00,02,000	..	50,00,02,000
14	XXIV	ಕಾರ್ಮಿಕ, ಕಾರ್ಮಿಕ ಕಲ್ಯಾಣ ಹಾಗೂ ಅನಿವಾಸಿ ಕಲ್ಯಾಣ	ಕಂದಾಯ	2,000	..	2,000
15	XXV	ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಇತರ ಹಿಂದುಳಿದ/ಅಲ್ಪಸಂಖ್ಯಾತ ಸಮುದಾಯಗಳು ಮೊದಲಾದವರ ಕಲ್ಯಾಣ	ಕಂದಾಯ	40,00,04,000	..	40,00,04,000
16	XXXVII	ಸಹಕಾರ	ಕಂದಾಯ	2,000	..	2,000
			ಬಂಡವಾಳ	1,000	..	1,000

17	XXXVIII	ವಿವಿಧ ಆರ್ಥಿಕ ಸೇವೆಗಳು	ಕಂದಾಯ	100,00,00,000	..	100,00,00,000
18	XXIX	ಕೃಷಿ	ಕಂದಾಯ	1,000	..	1,000
			ಬಂಡವಾಳ	1,000	..	1,000
19	XXX	ಆಹಾರ	ಕಂದಾಯ	347,00,00,000	..	347,00,00,000
			ಬಂಡವಾಳ	10,00,00,000	..	10,00,00,000
20	XXXII	ವೈಸುಗಾರಿಕೆ	ಕಂದಾಯ	1,000	..	1,000
21	XXXIII	ವಿೂಸುಗಾರಿಕೆ	ಕಂದಾಯ	14,00,01,000	..	14,00,01,000
22	XXXIV	ಅರಣ್ಯ	ಕಂದಾಯ	1,000	..	1,000
23	XXXVI	ಗ್ರಾಮಾಭಿವೃದ್ಧಿ	ಕಂದಾಯ	25,00,01,000	..	25,00,01,000
24	XXXVII	ಕೈಗಾರಿಕೆಗಳು	ಕಂದಾಯ	48,00,02,000	..	48,00,02,000
			ಬಂಡವಾಳ	117,00,00,000	..	117,00,00,000
25	XL	ಬಂದರುಗಳು	ಬಂಡವಾಳ	50,00,00,000	..	50,00,00,000
26	XLII	ಪ್ರವಾಸೋದ್ಯಮ	ಕಂದಾಯ	3,000	..	3,000
27	XLVI	ಸಾಮಾಜಿಕ ಭದ್ರತೆ ಹಾಗೂ ಕೇಮ	ಕಂದಾಯ	72,64,97,000	1,000	72,64,98,000
			ಒಟ್ಟು	1057,20,08,000	53,000	1057,20,61,000